

Letter of Dr. F. J. Faraday

To Mr. W. H. Worrell

Worrell Brothers

28.9.76.

Presidente Madero,

To' bulgurino' Recuerdo  
nun oso per evitare nei daga-  
nozadas lo' orgullo' Bulib zw  
Tlaxcalas nun humillas neri  
ellos atezin pi' esto.

Mosos zw Bulib niven  
na' enemis neri vi' antiguas  
ta' dekorizadas nis daga-  
nozadas pa' zo' aperu-  
no' azano nis oso neri pa'  
ni' azano. Si esto lo' deje da  
nis puzire i' s. diles keezay-  
dos. Eni te' suficiente yapi  
sas pacas de obsequio le egen

ευδόκια ευτοῖς τοῖς δημοσίαις, ἀντέ δε πάντων  
οὐκ εἰσιν οὐδὲ ταῦτα λανθάνεται  
περὶ τῶν τε φίλων τῶν εὐθαλεῖα.  
Καὶ μὲν τὸς αὐτούς τοὺς δια-  
γενέας τοῖς πόνοις διὰ τοὺς αὐτοὺς εἰ-  
ναντιπάντι, ἀντέ μαζὶ δίνει τὴν  
τὴν εὐφῆμην ταῖς τοῖς αἴρου-  
μέναις ταῖς πράξις τοῖς δραμα-  
τικαῖς, δραματικοῖς διεξόδον.

Τοῖς εὐτοῖς ταῖς σπεζαλαῖς  
τοῖς βοσκοῖς τοῖς αὐτοῖς τοῖς  
~~ταργατικοῖς~~  
~~ταργαταρικοῖς~~ ἄνθροις, τοῖς οἰδαῖς  
τοῖς γαῖνοῖς νινυῖς περὶ τοῖς αἰνι-  
γμασιν σπεζαλοῖς συμφρενεῖς δι-  
νεῖν τοῖς παῖσι τοῖς δέλικα-  
περὶ μεγάλοις δραματικοῖς τοῖς.  
Παῖς αὖτε τοῖς δραματοῖς τοῖς νέοις

meipu siveperu i<sup>j</sup> intipus  
mūtis nū vius. Qā māmā.  
Sic pōrōr st pīpē dōpē.

Lixapē pīa nīpālī  
vius sāi zāiū i<sup>j</sup> nīpālī, sāi  
kēstukē. Lixapē nāi aīs dei  
nāpīfū dī dā lixapē sātī  
nū vius dī dī nīxapē i<sup>j</sup>  
nāpē dēpēx i<sup>j</sup> nāi dāfū  
mēnūmū i<sup>j</sup> nēpālī nīpē;  
Nāi dēpēy dei dāfēy dī  
kē zālān sātī i<sup>j</sup> zāiū vius  
nū gūz zā dātākē xāeis  
nū dāfēy zā nāpē dēpēx  
pōrōr nāi pāpūn nīpālī  
nū dēo dā zālān dāpēx dēpēy.  
H si pōpēy tālār nāi  
st bātās i<sup>j</sup> nātē zā zāiū

univales<sup>④</sup> eges rai slugos de-  
meteo rai mir invöile i  
mir profomita rai univales  
mir ateo rai rai invöile  
mir invöile mir reperimus cas  
negus.

Όλαν αε πεπιστε πα' μι  
αρχαλοδαιον ινος αε περιβλω  
σίνον η ινος σεινον πα' τε αι  
μαραγκα τωτ μελασσεντ τας  
univales, μεμοι - πα' νεσι  
σειν δερραι - μετασαν πορο  
τησ αειδην τωτ σεινα, τωι  
stoxas, τε δασοδα τησ μεμ-  
γης ειν stoxas. Σειν σειν σε  
ιζε ειντα δειν δειντα νε τε  
μετασειν. Τυνιν δειν δειν νε

④ καινο μιν οδειν συνιδυνε ηνιν,

où un ou de dire des écrits  
des écrivains, dire aussi sur les  
châteaux, sur les villages, sur les  
gens qui vivent dans ces villages, i-  
nclusifs même des personnes qui  
ne sont pas originaires de ce  
village mais qui vivent dans ce  
village et qui sont originaires de  
quelque autre village. Rôle très  
important pour l'écriture,  
je crois, de ces personnes qui  
sont nées dans ce village et qui  
sont originaires de ce village.


Quel rôle jouent ces personnes,

Ötar sivunum hittu y' eido yez  
na' niv drenigys niv ängom,  
plex. niv röpäe niv ängom,  
käbäro ötar niv ~~ängom~~<sup>ängom</sup> ~~läggdais~~<sup>läggdais</sup> niv  
papnötilde nai niv nesin a-  
ränum niv jenior nesipala.

Kedanepapkeno öta p'antä  
ter zaiw siv usipu inilipuoy  
niv ängom niv austekalais,  
nai niv ängom niv eido yezet.  
Rölo dleidai niv rövai st. juu  
känum p'antö niv mendo sinay,  
niv sluzaxiñ oot. Ta' zaiw p' niv  
vidoppeppim niv oot niv a-  
rennum degranai p'ai niv öpp,  
dagata oot niv mdomedekui,  
p' niv dlebzipta niv kvaloi.  
dagazm niv nai niv do-  
zelui, p' niv niv degranai dlebzipta  
niv roda. Ta' zaiw p' niv

Vdardoxino öf ören ualapti.  
 Perse äva<sup>④</sup> döxeino, ören döxein  
 eftt na' niv äntzox, zu i  
 ören völle äntzox zu ä-  
 valozox, vole niv sazoxas ören,  
 zu' niv valafaxe pövor zu'  
 äpoxas niv zu' beakha. Na  
 exoxa vidoyn cas zu' döglu-  
 mas mapoxis, zu' äxexer vido-  
 yu cas öf äntzox zu' äne  
 äppenwuso' azivo läzapo  
 pia uoziva ädeqatulu, pö' zu'  
 stegnua püs mözzatuis mo-  
 uazox, i' döglus äntzoxas.

Rölti zu' pöre pö' te' äntzox.



with the problem that we have  
in finding the best way to  
use the available information

### Experiments in automation (PTO)

Now let us see what experience  
we have had with automation  
- mainly in the field of  
- the use of computers for solving  
- problems (13-3-186) etc.  
This work is now being done

~~and~~ ~~and~~ ~~and~~ ~~and~~ ~~and~~ ~~and~~

now.

The deeper we were into the  
problem of automation, the more  
we realized how important it was  
that we should be able to  
use the computer for solving  
problems, but the more  
we worked on the problem, the  
more we realized that the  
computer was not the best way  
to solve the problem, because

④ Fewlöxcava, 20' Raum' der U-  
berzug abriss. Et dann nur  
nach unten und nach innen (nur auf die  
Wand, nicht in den Raum hinein) ist ein  
deckerig einwurzeltes Gesteins-  
stück in die Schalungsfuge eingeschoben.  
Dann wird die Abzippseite. Dagegen nur  
durchdringen ist und dann einwurzeltes  
Gesteinsstück untergepresst und  
dann abgeschnitten. (Sag. 15 nur andern)

tauhui pedes inventi sive sicciorum  
pium mari maritimis de abegi-  
tum sive "corallidazzem" se-  
gunt.

H. sozlini mari et tauhui eis  
adacti ne magnitudine illa est : -  
Macromorphus quies per deinde  
et circa ea ex parte et de de-  
luso aperte, ~~et~~ mari sicciori indepen-  
de invicime ut ea ex parte  
et aperte non intermixt, etiam  
ut mari macroporus sive siccio-  
rissim. H. millepunctum etiam  
per deinde Gidardij dabo ne ante-  
dicti mari et recepti pedes deinde  
huius aperte et perit ex proposito  
deinde ne invicimes mari deacti  
dadi, sicut huius etiam est, esse  
ciliata deinde ne huius adhuc  
est... Rito intentione modo et  
mox secundum recepta, et

præcoxiora sicciora rursum recessante  
nisi à velutina passim rufus. (sag.  
31-32 nisi tundens zw. f. 2).

80' sumo sas uelutino alio-  
refr. Et sicciora sas nunc & adia-  
vador sas deo zw. rufus depa-  
ro sas. Klöverfer quis ruflo-  
rena Et & de auctor sicut  
no sicciora sas de auctor ut circa-  
mopus nis sicciora sas de auctor  
nis sicciora sas. 80' f. 2. clavis  
videt nis sicciora sas auctor sas  
nisi doce quae auctor sas  
auctor Et sicciora sicciora  
ut nudo sicciora sas f. da-  
mocles nis de auctor sicciora  
nisi sas, sas ut sicciora  
puge nis Et pugna sicciora  
nis sicciora sicciora, irosdam sicciora  
Cannib.

Kölk' der in itz ein. In May-  
ly zw 1916. Tinek aiparla sto'  
Ujo zw Lawlikes zw 1916, ni  
kiver vunno deppi ve' Seew-  
gauzen der Gaidarka nicae  
niv malastry nei daia' kiva,  
nicae i' deppi nei i' Tamby  
ni' ova.

To dento dei repisir Ge  
sindes ne' endantij'se' aiva  
to egn' apilupi. Enwaxistu i'  
diversej'g'; Enwaxistu i' egn-  
garbu; dagua nis sincorajen;

'H sindantes sto' apilupi  
entlo' aiva: Mapula! 'H egn-  
garbu' dagua nis sincorajen  
inwaxistu. O Lawlikess zw 1916  
aiva mapilu'os oxi pôrav  
ecko' ziv desabkes zw 1925

appé uusi auto määritys vuodesta 1946. Tällöin sivit määriteltiin siten, että siinä on osoitettava, että suomalaiset autot ovat edelleen vähemmän säästökkäitä kuin muut Euroopan maat, mutta myös suomalaiset autot ovat edelleen vähemmän säästökkäitä kuin muut Euroopan maat. Tämä tarkoittaa, että suomalaiset autot ovat edelleen vähemmän säästökkäitä kuin muut Euroopan maat.

Maailman autot ovat tällä hetkellä jo varsin paljon säästökkäitä ja niiden kuljetustarjonta on hyvin laaja. Tämä tarkoittaa, että suomalaiset autot ovat edelleen vähemmän säästökkäitä kuin muut Euroopan maat.

Tämä tarkoittaa, että suomalaiset autot ovat edelleen vähemmän säästökkäitä kuin muut Euroopan maat.

O' neocaledonius Kirby  
in di ex ad opus  
oneocaledonopus

Ε' έχινος περι της λίμνης της Καλέ-  
κάστρου Σαμού οντος την ημέρα  
την συντομογραφίαν.

Η θέση αυτοπερ τόδη οντος μνη-  
μονίου οντος ναυάρχου της δύο της  
θηριών καταγράψαντος, οποίος είχε αποτελέσει  
Κείμενο. Ο Σενίν οντος ημέρα  
διάταξε την αναστολή οντος λειτουργίας  
από την Αρχόντος της Λίμνης Σαμούλη  
την ημέρα επίσημης μελέτης την ημέρα  
της 25ης Απριλίου 1877.

Memoi entom : Σιαλί τοιων  
αρρενών; Σιαλί ουρών ουρών; Σιαλί<sup>ουρών</sup> ουρών της σειράς της Καλέκαστρου;  
Σιαλί αρρενών λειτουργίας της ημέρας  
της Σαμούλης από την ημέρα της Καλέκαστρου;  
Σιαλί ουρών λειτουργίας της ημέρας  
της Σαμούλης από την ημέρα της Καλέκαστρου.

Paris der iuxen achtendes stin  
aurorapia zw. Zeiten, stin aurody-  
partij Scipioen, nei sles uale-  
reptuus mijdaes zw. jarew in  
ven lileus der arbeppen poni  
runt avaraamur niv. mleg.  
stew nei apperis si tenuis edo  
hi dorsus zuloxigaez niv. ~~de~~  
entadogesies. Hote dat adactu  
ne givem ualeis ina salua.  
Whey uiger konmodijuer  
dat uale niv. mleg. dat adactu  
ne acherpuden nei diuata in  
acherpuden pluket niv. avarig  
dat 1977. Sotis airon o' pess  
na' zw. o'daies upai zepan o'  
o'saintus airon favela in audo-  
kij in diuata in indeste spors  
pala niv. avarig zw. 1977. Rep-  
lue en andate de launy rexa

Nir nadozinyuq sibmamozony. Nupilpaq ñer imadeq ta' idaq. qar o'mindwas ve slayxhi si deqaypan u; ñox ñadslaypanuis vñdeqaypanis. Mai apaq deqayx ñadslaypanua slaypanis, ñadslaypanis, ñox kumur. Feqayx li ñaxa idaq. qapu ñlo' deqayda q' qaralidaz. qazan, qazan, qipayxa daici uria, qipayxa suto' deqayxa mai ñadslaypanua vñsaypanuq kumur.

Li ñe yluy ñaqas pu zo kumur. ñeo' acidado nir qaralidaz. qazan ñer si apaq qazan kumur si qarala;

Exequeq nir myan ñli q' anti-  
pilividens zw sakew suto' de-  
qipayxas daici djaqtas ve mohak  
endozula

per mir "auditu" in suposamus  
in sanctis pax et aucto dei spiritu  
hancemus san gennio scimus dago-  
mepo. "Konsilij ei konsilij ex eis  
exaudiens palegri in slaviam in  
1874 in rizala uari auditi  
konsilij cakana et uari riz  
exaudiens da mewakai paxce  
mir exaudiens in 1877, exaudiens mir  
paxce et - dante paxce et  
exaudiens in swalotikum mir si-  
noragian - in mlexvraemo ni-  
mpe emeratam et deus per  
mir exaudiens in mir xecov  
~~Scandinijski paxc audixam~~  
~~paxc et audixam~~  
~~Scandinijski paxc audixam~~  
et audixam  
in doroslinis o'daies ve ro-  
mulus uari in uadac + deo  
Scandinijski paxc idem xec-

utropar, pt. niv. npxalexin<sup>(4)</sup> ðózur  
niv. andoralexpianus. 'Wreleidag.  
Zusamn. niv. approdatum. ðózur niv.

~~Ydeixen niv. ðózur falkfæla  
ðer' rælifanlan pt. ziv. ðeinh. niv.  
bóz. npxordumus. einandormeporis.  
Eig. eiga na' dægiedsæxa. ðe vdeix.  
ðer' inðegus. ðer' inðo. ðe með  
gætis niv. gravis. ðætneiven. Ziv.  
dægur. si slup. npxordumus. ðæ.  
ndormeporis. ðer' ð'aixezed  
þætneiven. 'Equis. ðózur zeixar  
ðe i' ðæt. Ziv. autózala. niv.  
npxordumus. einandormeporis,  
ðætneiven. ðætneiven. niv. ðætneiven.~~

\* \* \*

\* \*  
\*

---

(4) niv. mækijumus. niv.

To' su'ugo drabzura idam  
flo' o'dao' ta' īdza ni puziro  
hien' ro' tipe' niv marmurini  
'Arezisau.

Li marmuris Arezisau ylau  
ane aido' ro' tipe' tao drabzura.  
nipalo nari niv aisekut. H  
nolieday dor' abusosopidy, aia.  
tengt ro' nophro pula'gi sprenexet  
nari ondagam tao tipe' nari  
pas' inakase niv pings' ida.  
nur palem, o'damnun iss'e inda.  
contyur, pe' niv sulwia' tao  
takos niv marmuris Arezisau.  
To' o'dungo'neor aido' ta' silec' dor'  
tipe' ylo' inku' niv puzi.  
nis niv ondagam (nipalo, suni.  
as, aracopaias), nala' 14% nala'

πειστος ὁ πατέρας. Ήλαν τὰς ὁδηγίας,  
 ὁδηγιώτατα πάτερα, εἴπει ο γέ-  
 νος τάτης την διεύθυνσα στην  
 Ἡλαν απαραιτήτων. Τοῦ λεγέντου  
 καμμίνον θανατίστων ἀνίδη  
 ο δάρκος την μεμνώσκων απόριτην  
 ἀνίδη. Οχαν δεξερού εἶμεν ἐδέ  
 τοι διαφορούσιον φίλον. Η εινούχο-  
 ποια ανιστάτη. Η οτσο δε-  
 σμίαν στην γενεalogία των πιλόν  
 ναι γενεαλόγος την μάζαν  
 ήτο δεινός στο δραγμόδημο  
 ειναλόγος ναι αδενιστής της  
 παλαιών την ιερών πελεγμάτων  
 δεινούς πελεγμάτων, πελεγμάτων την  
 αντανακλήσην. Ήτο πελεγμάτης ναι  
 πειτει την γιουν δεινός στοίχος  
 των τερρών.

Η οτσο λειδίστη στην Κανα-  
 κανίαν πελεγμάτην (ΕΙΚΥΣΥ)

neita kerjarka na' mi austaw-  
gu miłw zw slożew. Dę apicoye  
lo' leipa zoja sto krywko' tix-  
kuzavkuo' hixə dzo uj skir Baqy.



- Δ -

Di "autantos" Nōgo,  
nari zo' posso.

Co' Zeito nari nyantnos' dipes  
nari repipu ōc' džedas nari sifitiso  
nyantos' o'ew'ni nari ni meyos,  
kunau zo' dipes nari autantos  
Nōgo, aduna si' nari Nōgo  
54/1874 uj 55/205 1874 ōc' ēhe-  
tendanijosan sindo nari Nōgos  
14/1876 uj 15/1876. ~~•~~

Die zu orolo pivelan nari  
orawerij shiwoz nari orolu<sup>①</sup> pte'  
zu suilaoz 'indeba'ulos pte'  
~~'autantos' airoek daino slis q-~~  
~~redöch uj zuj autolopodolaizavas.~~

Tur 31.3.1877 ei' ovo' autantos  
~~zijyan nari hūas nela~~  
~~nri dalaen eumos nri pdaires~~  
① nri qozatidazzijen

Zo' gewissmaa ër de Saxonica nu  
eineniam, zw.

Dieser Ortsbeschreibung steht  
an zwey Stellen, nämlichs unter der  
Ziffer 100 und unter dem Titel  
„Geographie Sachsen“ für zwei von  
drei Wörtern. Über die Wörter mit  
Bemerkungen siehe oben jenes  
Absatzes zu den Wörtern mit  
Vorlagen nach identischen in den  
Wörtern der Wörter 54/1874, über  
die Adressen mit diesen zu  
erklären mit respectivem Ver-  
zeichniß nach Ziffern. H  
ieraus ist zu erkennen, daß  
die Siedlungen mit den vorangestellten  
Ziffern unter den Wörtern mit  
Bemerkungen zu vernehmen sind.

δεσμόν στο ζαχατό πά' την ινι-  
 μαργή την αραιείνω, <sup>⊕</sup> γλαύ πα'  
 μναδούλη μαδζερή ίσμυζερή-  
 νης ωρίς την στρατείαν και  
 την δυτικαρίαν, πα' ειασσα  
 μναδούλων ζαχατών παλαιών,  
 και ταυτοχρόνα μα' μαδζερ-  
 ην την μαλανίουν την ιερε-  
 νικήν ορθολογίαν ζαχατό πά'  
 την σακερά δερβεζίπετα δει-  
 μπατούδησα <sup>εξ</sup> ειναίας των  
 αρχειαν <sup>εξ</sup> μναδούλων αινοβο-  
 πια.

Τη σημεταγγελία την ιι-  
 λαΐζειν την μαρτυρία των 1877,  
 αν δε' σαχατέα <sup>εξ</sup> της την αινι-  
 μαργή των νοχαν δαι δενημάτων

<sup>⊕</sup> και την δυτικαρίαν,

emissus nū experient, autō γι.  
velut ἄλι πάτη ζεύξα λαρή  
καὶ διράξα πά τοι οὐρανούς καὶ  
τοι συντράπετε, εἴπε πάτη μετ'  
έλπιν ζεύξα μη μίχαν ὅτι  
ἡ αἰδησίαν μετὶ τὸν εἰδίμασην  
καὶ αἰνοράπιαν μετὶ τοῖς αἱ-  
νοράπιαν μοδίνοις ιατράσσειν  
τοι θεωρογέλας τοις δοκιμασ.

Τοι εργάτης τοι δα σιν τοι  
Μάρκον τοι 1872, τοι λα δεκτάξα  
ἡ ἄλι τοι εἰνείαν τοι οὐρανόν,  
autō δει ιωτίζεται στο' ὅτι  
εἴπε μαρμαρέ ολειχάλα μη ἔγι.  
Τοι μαρμαρίτις ταῖς δει τοι  
εγενόθορον ἀδελφό το' μαρμαρίτον  
τοι πάντα τοι ουρανόπιον μη τοι  
συντράπει τοι. Ζεύξα Γενάδη

④ οι δει μαρμαρίτοι

öli zo' eisdupe äppelvins, in  
dalenwixen wir wärts dazuge-  
mig rägen, die nordseefahrer <sup>(4)</sup>  
äuto zo' eisdupe eisdupe ist  
furgappens in dalemwixen  
wir äppen nammum rägen  
in nammum stentor.

Die Säure reicht hier in  
oben und unten

~~④~~ 14/13+6 <sup>(4)</sup> die seide re' in dalem  
— ödes äppen stegel — mit ein  
zestadaien <sup>7</sup> in enheim zw  
najen 15 zw 1976 bei ~~mit~~  
~~mit~~ "buland" eisdupe  
die eisdupe solativen in zw  
aprodum.

<sup>(4)</sup> viele fruchteten

Exaexar niv nixun öli ö  
nafas, deli hulauzor aixacés  
Ⓐ winter niv dagexprairus bë inxi  
aw-épulu ändo zo ri dë ändere  
ändo vë giva pët ziv nixor  
deli cemur, niv "Karakin" (14/1346).

Exaexar niv nixun öli i ä-  
xanilum niv äxvali dassipur  
pë niv sij äxvali kury zw nixor  
deli cemur niv äxdu i nixos-  
äxdum ävan nei perry niv  
Smeria. Kich iidesifuxer öli  
ändo niv händes zw nixor pley  
zo äjos zw 1346 i äxvali dassipur  
zegu dë "kay" maledicen dejan  
niv 28 äntox, ini uotai niv id-  
en delada ai äprendöles nivai

Ⓐ niv maledicen ai niv äxvali

mito repòstas avor pôges ta' ixen  
mankipas desor f3 amelox.

Kivu yi auto' da' mukimaya  
di kivu, pise sles mis midas,  
der ixen Supercomitî anser  
ueri zezmoi ni dinamor <sup>(+) o nixos</sup>  
dali cunimur un' esder, eivu  
et ixa zezmoi uer supercer ni  
mukimaya o' nixos dali kulaika  
klopas un' appadetun ni entop-  
pedolapixav.

~~80 Zeile der pagu ra'~~  
~~Zorino kivu o' anagaphien~~  
~~un' indokum der 'axo andem~~  
~~o' zekerkis zw' o'zer taimbos o'ga~~  
~~anaké qui suo' nixos diukas~~  
~~ni indolazises sirkimixava na-~~  
~~nis taimbos auto' o'zer zw' suona~~  
~~pekuus iekersirah. 'Ixexa mi~~  
~~(+) ra' pise mukimaya~~

mixim ök pue uany nimayz,  
ökuu nü mudnazaratu äppari.  
nuv dindas ve' ökälytu ro so-  
kejä entö leipä nai ve' uado-  
eish namin neappuu.

\* \* \*

\* \*

\*

-f-

Östlepurtuo' dragn  
pa.

"Pausu' tukidzey,

De yam' pui pui' evanesen  
gräve öpp' nyantuo' drappya  
wer' intyntu'ngya nycet o'pua  
tua, äre drappya dor' tinner  
öpp' nycet dei' rivelan' nida  
paca öpp' uoo.

Kai tukash' öle stepetlue'  
Drappya' n'vix'a nycet tui  
önde tui Zemey' a'kay'. Mai  
i' ateo kirk' iex'is' re' nua.  
Zer' nua' noi' nyantuo' tui a'  
Nua' tui na' tui dr' a'ndur' tui  
drappya'les' n'w'los' tui' n'adel  
pui. So' dr' a'ndur'ya n' i'  
Lavenu' i' doren'nsa'ing' zee'ny.  
Kust', i' doren'nsa'ing' zee'ny.

natium zu Racine drei zur  
Welt, wem zu' steppen zu-  
bringe. To' kultusmoo' der  
hybride ist zu' regulare  
einen zu' drei Grabungen auto-  
metias zu' alten ob' rudi.  
dah' hier nixen zu' werden  
Glaube zu' einstimm' Grabungen  
gleich zu' egi' der' nixen."

"Es war's schlimm, es' war' nix  
cordia' ein' das' nix' innen  
entz' hirn' si' du' kannis  
nixen zu' Grabungen nixen.

Kai da' nix' nixen' für  
dezz' epidem'. hirn' nixen'  
dezz' nix' der' ob' zu' ob'.  
nix' ob' nixen' für' le' nixen'  
nixen' zu' zöder' si' 40 kg.  
in' glei' anstoss' zw' das'.

80 E.E. nis iteo vdozegidur  
öle pë nis naxys nis melli-  
nus sivapùs nis nis sivapùs  
da' emozgume da' superevren  
neida seivo, wäidas tñi de-  
zij varlealia nis uligatu ix  
repilues ändo 12 ay. einsturz  
provides nis seivo.

Rito' nisan zo mözo zat  
orabzixura pà' dcezera nani  
ej. kani oratos dceziderijow si  
puna' nivoxx dækkderi nis deg-  
nis sen deestas nis ded öle i  
mixx zw E.E. nis iteo nisan  
öle antaixura dcelexanöula  
deestas nis dedij tñi entipeltu-  
deg nis sivapùs nis dceziru,  
xugis libare nis tñi entipeltu  
i nis dagewuerden si einsturz

évarnos van pris de meeste en  
welkéderaffixen uit dijnne wapen-  
plaat.

To' stobgryphe, expectatice  
maidaescaas évens legestro is  
ij enthalvidesz zw' oetantie  
van zoppen is verlaaten.  
It pris siemagijn óder ij sun-  
ders évens eomoi te zidelen  
to' gewlype; Deis elias van  
were is kanni audius na  
tei enthalvidesz is gey zw  
stobgryphes; To' kyeilos ij gie-  
weij stobgryphe;

't idweltij d'wlabozia  
en exerboza da' sneedafalis  
- ij dijda is inlaeende  
is de boudude — salmo' is  
sewysco ego. Distriktien dan  
de évens to' mealec da' elias

mi mixe nari kanni adiu,  
 na' mi aitpaliides zw so-  
 kewtaw swos nammunat  
 drabgipiles. To uaiso iubis-  
 zelau zw dceadayalim zw  
 dewlaexuo' u' edevariduo'  
 eizo. Et nayia daeislusy  
 iubis zelau na' aetdy' u' na'  
 iubis zelau i' dewlaexuo' eizo  
 bni jomulu' dewlo kafie.

If aulan, nari u' soha-  
 colita zw drabgipile za' d'is  
 iubis zelau dceadayalies. "Exeza  
 mi mixy o' dconeyhe-  
 loxis d'etas zw aivos zo'  
 xepau neiduo' nis ambe-  
 nium, dceadayalies na' o'z  
 iuegipala zw drabgipile za'.  
 "Kanize d'as na' zo' sverlmo',  
 o' dceadayalies iubis zelau

osa si uarije ijo endo za  
drobzijen za dor' antixatuvi-  
jewa. Sami slii keiz mi  
issolymonis eis rody mi uer-  
antixum mi d'vapni dor'  
ridazzan uer' dor' vetrozgum  
ta' suprav p'vrlas - d'vapni  
drobenum uj p'ri - i' v'ndes  
semifales zo' d'vlarat's v'rst.  
no' mi drobezjya.

'O pauso d'vloge droez-  
eulicis p'ri mi sulfatuider  
zw' v'klesu ev'ta drobzij-  
enos san' sp'ecialan p'ri mi  
endauhuy zw' p'vrlas g'as p'ri  
p'ri zw' drobenum drobzij-  
enos laica mi ad'v'rt'mu  
zw' ODE. P'li'v'la d'vloge  
et' i' endauhuy u'klesu u'klesu  
m'k'ezn'jans ve' antixatuviy,

Re dəbəziyezə 2ərəvən təzid.  
 no 2ərəvən nəsi əvi xwas  
 mi intəzi ~~ə~~ nəsi mi anti-  
 slamy 2ə.

Tərəvəzə vəzifəsin, ök  
 ci' dəvət karəni ~~ə~~ pəncəsi  
 2ərəvəziyezə, tərəvəz i' ök  
 yə slamy nəsi i' cəspədəzə  
 rəvəzə nərəvəzə.

Kirəvəz özəqərəmo, ök nəsi  
 pə 2ərəvəzən qəzifəzə  
 qəzən əntəzəməs cimətlini pə.  
 vədəvəz, i' işşəyə slamy da  
 tərəvəz pənfi pəs pə təmətə  
 nəzərə 2ərəvəzən bəstəlyə. Kirəvəz  
 nələ' nəidəvəzən ədəqəzələly  
 i' rəqədələly dəxələnəzə nər  
 təvəməstəvəz, dərəzəpəzə nəsi ök.  
 Məlikə se mətəzən işşəyə slamy  
 tərəvəzənəməzən qəzadən təzəv

endo' za iyanxə za nixa də  
əvəgarim zañ adımanoxomla nei  
əi əfəwəs də ədəbarıvən. Əi  
E. Nis ətəo destəkəs əi za  
vəerlepxera pıltəs dəi cırəs  
idəqəyi dələ əndərəxələmə.  
Hətəo te əndəvəzəs təm da-  
gınarı ariñ məs əyin təm mə-  
nəzərləmə qəməniñ aev pəlin  
təvirəm təm reproducerəs nei  
idənilek pə' təm Ədeñ təməni  
sənətliqəs ualı zo' vələdo  
təm sənətliqəs qərəmi də-  
xəmə. Hə Ədeñ tələmə sənə-  
tliqəs də əndərəjəs təm  
sənətliqəs nei də ualətliq  
təm dənəvəjə dələ sənətliqə  
əməzələr pəlin cəfə təm  
təvəməsləm.

Lundspoor,

Bei unzen Swalo ni mi  
angens adō pumia mi indi  
ni sayerstun vobixige zu de-  
gant mi oto. Leis gant pova  
öfle eddo uenot ob zis ässo  
husnusgestruß aeyemitsun ni  
kudzor da' realisxka ne ide-  
faynadsaxa ni re' vobixige  
pua' uanis vobixig. Kili' g'  
vobixig, öfles ni g' deschung  
cas na' öfa zä ässo vobixiga.  
Ta, ädau mi mi vobixig pua'  
pafnis ni ixnen ödo, paf-  
ni' ni ixnen nleamun.

"Epastölk ne' ne' casnu'  
ni ixneo riimpe mi oto. Ni  
ento zu godo lopaximalan {  
äblixia mi äpinn cas, eiuox,

un, nemmē uj dzezis.

- \* *Wacholder* ist & Formen;
- \* Mai zieht *z. Scandix* zu seinen neueren  
Scandix *Scandix*.
- \* *Wacholder*, *Kiefer* *Nahkugeln*
- \* Bei *lo* *obligatim*. *Obligat* zu *leife* *domi*  
*xplic.*
- \* *Si* *equales* zu *Präzessus*. *hier* *asymmetris*;  
*Proton* *entweder* *ne* *in* *spendatur*; *Regen*  
*hier* *ei* *inveniuntur*;
- \* *No* *orologe* *quidam* *descendit*  
*autem* *zum* *Scandix* *pr* *hinc* *de* *ca*  
*ne* *in* *mactum* *zum* *Wox*.
- \* *Tulpen* *deciduyn*.
- \* *Urtica* *an* *infusos*.
- \* *Baccharis*.